

ಕಠಿಣ ಸಮಯಗಳಲ್ಲಿ ಭಿನ್ನತೆಯನ್ನು ಉಂಟು ಮಾಡುವಂತಹ ನಂಬಿಕೆ (1:2-4)

ದೇವರು ಜೀವಿತಕ್ಕೆ ನೀಡಿರುವ ಪಾರದ ಕ್ರಮದಲ್ಲಿ “ಪಲಿಕ್ಷೆ 201” ಎಂಬ ತಲೆಬರಹವನ್ನು ನೀಡಿದ್ದಾನೆ. ತರಗತಿಯ ಕೂಗೇನೆಂದರೆ “ಔಚ್.” ಎಂಬುದಾಗಿ ತರಗತಿಯ ಬಣ್ಣ ಕಪ್ಪು ಮತ್ತು ನೀಲಿಯಾಗಿರುತ್ತದೆ. ತರಗತಿಯ ದೈಯ, “ಇದು ಸಹ ಹಾದು ಹೋಗುತ್ತದೆ” ಎಂಬುದಾಗಿರುತ್ತದೆ.

ಪಲಿಕ್ಷೆಯು ನಮ್ಮೆಲ್ಲರಿಗೂ ಸಾಮಾನ್ಯವಾದ ಸಂಗತಿಯಾಗಿರುತ್ತದೆ? ಪ್ರಾಯೋಗಿಕವಾಗಿರುವ ಕ್ರೈಸ್ತ ಜೀವಿತದ ಕೈಪಿಡಿಯಲ್ಲಿ, ಯಾಕೋಬನು ಕ್ರೈಸ್ತರು ಎದುರಿಸಬಹುದಾದ ಕಷ್ಟಗಳ ಕುರಿತಾದ ವಿಷಯವನ್ನು ಚರ್ಚಿಸುತ್ತಾನೆ. ನವೀನ ಮಾದರಿಯಲ್ಲಿ ಕ್ರೈಸ್ತರಾಗುವುದು, ಜೀವನವನ್ನು ಸರಳೀಕರಣ ಪಡಿಸಬಹುದು ಮತ್ತು ಕಷ್ಟಗಳ ಪರಿಹಾರ ಮಾಡಿಕೊಳ್ಳುವುದು ಬಹು ದೂರವಾಗಿರುತ್ತದೆ.

ಹೆರಾಲ್ಡ್ ಕೂಷ್‌ನರ್ ಎಂಬ ಯೆಹೂದ್ಯ ರಜ್ಜಿಯು ಹೆಚ್ಚು ಚಾಲನೆಯಲ್ಲಿರುವ ಪುಸ್ತಕವನ್ನು ಬರೆದಿದ್ದಾರೆ. ಅದರಲ್ಲಿ ತನ್ನ ಮಗನಾದ ಆರೋನನು “ಶೀಘ್ರ-ವೃದ್ಧ” ನಾಗುವ ಕಾಯಿಲೆಯ ಕುರಿತು ಬರೆದಿದ್ದಾರೆ. ಅವರ ಮಗನು ಹನ್ನೊಂದು ವರುಷಗಳ ಕಾಲ ಈ ಕಾಯಿಲೆಯಲ್ಲಿ ನರಳುವುದನ್ನು ಅವನ ತಂದೆತಾಯಿಗಳು ಗಮನಿಸಿದ್ದರು. ಅವನು ತನ್ನ ಹದಿನಾಲ್ಕನೆಯ ಹುಟ್ಟುಹಬ್ಬವನ್ನು ಆಚರಿಸಿದ ನಾಲ್ಕು ದಿನಗಳ ನಂತರ ಮರಣ ಹೊಂದಿದನು. ಆರೋನ್ ಕೂಷ್‌ನರ್ ಶೀಘ್ರವೃದ್ಧನಾಗಿ ಮರಣ ಹೊಂದಿದನು ಕೂಷ್‌ನರವರು “ಯಾಕೆ” ಎಂಬ ಪ್ರಶ್ನೆಯಿಂದ ನರಳಿದರು ಇದಾದ ನಂತರ ಅವರು *ಒಳ್ಳೆಯವರಿಗೆ, ಕಷ್ಟ ಸಂಗತಿಗಳು ಉಂಟಾಗುವಾಗ* ಎಂಬ ಪುಸ್ತಕವನ್ನು ಬರೆದರು.

ದೈವ ಶಾಸ್ತ್ರೀಯವಾಗಿ ಮಾತನಾಡಿದರೆ, ಕೂಷ್‌ನರವರ ಅಂತಿಮ ನಿರ್ಣಯವನ್ನು ನಾನು ಒಪ್ಪುವದಿಲ್ಲ, ಆದರೆ ಪ್ರಾಯೋಗಿಕವಾಗಿ ಮಾತನಾಡಿದರೆ, ಆ ಪ್ರಶ್ನೆಯ ಹಿನ್ನೆಲೆಯನ್ನು ನಾನು ಅರ್ಥಮಾಡಿಕೊಳ್ಳುತ್ತೇನೆ. ಅನೇಕರು ಈ ಆಲೋಚನೆಗಳಿಂದ ಭಾದೆಪಡುತ್ತಾರೆ. ನಾನು ಸಹ ಇದನ್ನು ಅನುಭವಿಸಿದ್ದೇನೆ. ಆಗಸ್ಟ್ 1986ರಲ್ಲಿ ವಿಳು ದಿವಸಗಳಲ್ಲಿ ಎಂಟು ಶವಸಂಸ್ಕಾರಗಳಲ್ಲಿ ನಾನು ಭಾಗವಹಿಸಿದ್ದೆ. ನನ್ನ ಹಿರಿಯ ಅಣ್ಣನನ್ನು ಸಹ ಕಳೆದು ಕೊಂಡೆ, ನಮ್ಮ ಐದು ಜನ ಸ್ತ್ರೀಯರು ಅಪಘಾತಕ್ಕೀಡಾಗಿ. (ಮೂರು ಜನರು ಸ್ಥಳದಲ್ಲಿ ಮರಣಹೊಂದಿದರು, ಇನ್ನಿಬ್ಬರು ತೀವ್ರನಿಗ ಘಟಕದಲ್ಲಿ ಮರಣಹೊಂದಿದ್ದರು ICU.) ಈ ಘಟನೆಗಳು ಮನುಷ್ಯನನ್ನು ರಾತ್ರಿಯೆಲ್ಲಾ ಎಚ್ಚರಿಸಿ, “ಯಾಕೆ?” ಎಂಬ ಪ್ರಶ್ನೆಯನ್ನು ಉಂಟು ಮಾಡುತ್ತದೆ.

ಯಾಕೋಬನು ತನ್ನ ಪತ್ರಿಕೆಯನ್ನು “ಸತ್ಯವಾದ ಆರೈಕೆ” ಎಂಬ ಹೆಸರಿನಿಂದ ಪ್ರಾರಂಭಿಸುತ್ತಾನೆ. ಮೊದಲನೆಯದಾಗಿ ಬರುತ್ತವೆ ಎಂದು ನಿರೀಕ್ಷಿಸುವುದನ್ನು ತನ್ನ ಓದುಗರು ತಿಳಿಯಬೇಕೆಂದು ಅಪೇಕ್ಷಿಸಿದನು ಎರಡನೆಯದಾಗಿ, ಅಂಥ ಕಷ್ಟಗಳ ಮುಖಾಂತರ ನಾವು ದೇವರ ನಂಬಿಕೆಯಲ್ಲಿ ವಿಶ್ವಾಸವನ್ನು ಇಡುವುದರಿಂದ ಬದಲಾವಣೆಯನ್ನು ಕಾಣಬಹುದು.

ಪರಿಶೋಧನೆಗಳ ಸತ್ಯಾಂಶ

ವಚನ 2 ಮತ್ತು 3 ಹೇಳುತ್ತದೆ, “ನನ್ನ ಸಹೋದರರೇ, ನಿಮ್ಮ ನಂಬಿಕೆಗೆ ಆಗುವ ಪರಿಶೋಧನೆಯು ತಾಳ್ಮೆಯನ್ನುಂಟು ಮಾಡುತ್ತದೆಂದು ತಿಳಿದು ನೀವು ನಾನಾ ವಿಧವಾದ ಕಷ್ಟಗಳಲ್ಲಿ ಜಡ್ಡಿರುವಾಗ ಅದನ್ನು ಕೇವಲ ಆನಂದಕರವಾದದ್ದೆಂದು ಎಣಿಸಿಲಿ.” ಈ ವಚನದಲ್ಲಿರುವ ಪರಿಶೋಧನೆಯ ಕುರಿತಾಗಿ ಯಾಕೋಬನು ಪ್ರಾಮುಖ್ಯವಾದ ಐದು ಅಂಶಗಳನ್ನು ತಿಳಿಸುತ್ತಾನೆ.

ಪರಿಶೋಧನೆಗಳು ಅನಿವಾರ್ಯ

“ಒಂದು ವೇಳೆ ಪರಿಶೋಧನೆಗಳನ್ನು ಎದುರಿಸುವಾಗ, ...” ಎಂಬುದಾಗಿ ಯಾಕೋಬನು ತಿಳಿಸದೆ, “ನೀವು ನಾನಾವಿಧವಾದ ಕಷ್ಟಗಳಲ್ಲಿ ಜಡ್ಡಿರುವಾಗ, ...” ಎಂದು ತಿಳಿಸಿದ್ದಾನೆ (1:2). ತನ್ನ ಕ್ರೈಸ್ತ ಜೀವಿತವು ಸರಳವಾಗಿರುತ್ತದೆ ಎಂದು ಬಯಸುವ ವಿಶ್ವಾಸಿಗೆ ಈ ಮಾತು ಅಘಾತವುಂಟು ಮಾಡಬಹುದು. ಜೀವಿತದಲ್ಲಿ ಕೆಲವು ಕ್ರೂರ ಘಟನೆಗಳನ್ನು ಎದುರಿಸಲೇ ಬೇಕು, ಕೆಲವು ಕಠಿಣವಾದ ನಿರ್ದಾರಗಳನ್ನು ಮಾಡಬೇಕು, ಕೆಲವು ನೋವನ್ನು ತರುತ್ತವೆ. ಅಥವಾ ಗುಣವಾಗುವಂಥ ಕೆಲವು ಅಭಿಪ್ರಾಯಗಳು ಮತ್ತು ಅನಾರೋಗ್ಯವನ್ನು ನಾವು ಹೊಂದಬಹುದು. ಜೀವಿತವು ಸಮಸ್ಯೆಯ ಸರಣಿಯಾಗಿದೆ ಎಂಬುದಾಗಿ ಒಬ್ಬನು ತಿಳಿಯಬಹುದು.

ಪರಿಶೋಧನೆಗಳು ಬಣ್ಣಮಯವಾಗಿರುತ್ತವೆ

“ನಾನಾವಿಧವಾದ ಕಷ್ಟಗಳು” ಎಂದು ಯಾಕೋಬನು ತಿಳಿಸುವಲ್ಲಿ ಅದನ್ನು ಬಣ್ಣ “ಮಯವಾದ ಕಷ್ಟಗಳು” ಎಂದು ಸರಳ ಅನುವಾದವನ್ನು ಮಾಡಿರುವನು. ಅದರ ಅರ್ಥವನ್ನು ಯಾಕೋಬನು ತಿಳಿಸಿ, ಪರಿಶೋಧನೆಗಳು ವಿಭಿನ್ನವಾದ ಮಾರ್ಗದಿಂದ ಮತ್ತು ಅಕಾರದಿಂದಲೂ ಬರಬಹುದು ಎಂದು ತಿಳಿಸಿದ್ದಾನೆ. ನಾವುಗಳು ನಿಗದಿತವಾದ ಜವಾಬ್ದಾರಿಯಿಂದ ಅವುಗಳನ್ನು ಸ್ಪಂದಿಸಬೇಕು. ಉದಾಹರಣೆಗೆ ಭೋಷಕರಾಗಿರುವುದು, ನಿಯಮದಂತೆ ಪ್ರಭಾವವುಳ್ಳದ್ದು ಮತ್ತು ಸಂತೋಷವುಳ್ಳದ್ದು ಆಗಿದೆ; ಆದಾಗ್ಯೂ ಅದು ತನ್ನದೇ ಆದ ಕಷ್ಟಗಳನ್ನು ಮತ್ತು ಪರಿಶೋಧನೆಗಳನ್ನು ತರುತ್ತದೆ ಎಂದು ಭೋಷಕರು ತಿಳಿದಿರುತ್ತಾರೆ.

ಪರಿಶೋಧನೆಗಳು ಅಸಂಭವನೀಯವಾಗಿರುತ್ತವೆ

ವಚನ 2ರ, ಕ್ರಿಯಾಪದ “ಎದುರಿಸು” ಎಂಬ ಪದ ಯೇಸು ಕ್ರಿಸ್ತನು ಒಳ್ಳೆ ಸಮಾರ್ಥನವನ ಕುರಿತಾಗಿ ಸಾಮ್ಯವನ್ನು ಹೇಳುವಾಗ ಈ ಪದವನ್ನು ಉಪಯೋಗಿಸಿದನು, “ಒಬಾನೊಬ್ಬ ಮನುಷ್ಯನು ಯೆರೂಸಲೇಮಿನಿಂದ ಘಟ್ಟಾ ಇಸದು ಯೆರಿಕೋಬಿಗೆ ಹೋಗುತ್ತಿರುವಾಗ ಕಳ್ಳರ ಕೈಗೆ ಸಿಕ್ಕಿದನು ...” (ಲೂಕ 10:30; NIV). (ಒತ್ತಿ ಹೇಳಿದ್ದು ನನ್ನದು.) ಯಾವ ದಿನದಲ್ಲಾದರೂ, ದಿನದ ಯಾವುದೇ ಸಮಯದಲ್ಲಾದರೂ, ಕೆಲವು ಕಷ್ಟಗಳು ನಮಗಾಗಿ ಕಾಯುತ್ತಿರಬಹುದು, ನಮ್ಮ ಮೇಲೆ ಜೀವನವಕ್ಕೆ ಕಾಯುತ್ತಿರಬಹುದು ಎಂದು ಯಾಕೋಬನು ಹೇಳುತ್ತಿರಬಹುದು ಪ್ರತಿಯೊಬ್ಬನಿಗೂ ಮತ್ತು ಪ್ರತಿಯೊಬ್ಬರಿಗೂ ಕೆಲವು ನಾಶಕರವಾದಂಥ ಕಷ್ಟಗಳು ಹತ್ತಿರದ ಮೂಲೆಯಲ್ಲಿ ಇರಬಹುದು.

ಪರಿಶೋಧನೆಗಳು ನಂಬಿಕೆಯನ್ನು ಪರೀಕ್ಷಿಸುತ್ತವೆ

ದೇವರು ನಮಗೆ ಕಷ್ಟಗಳನ್ನು, ಹತಾಶೆಯನ್ನು ಮತ್ತು ವಿನಾಶವನ್ನು ನಮ್ಮ ಜೀವಿತಕ್ಕೆ ನೀಡುತ್ತಾನೆ ಎಂಬುದಾಗಿ ತಿಳಿಸುತ್ತಿರುವುದಿಲ್ಲ. ಅದೇನೆಂದರೆ ದೇವರು ನಮ್ಮ ನಂಬಿಕೆಯನ್ನು ಭರವಸೆಯನ್ನು ಮತ್ತು ನಮ್ಮ ನಿರೀಕ್ಷೆಯನ್ನು “ಪರಿಶೋಧನೆಗೆ” ಒಳಪಡಿಸುತ್ತಿದ್ದಾನೆ

ಎಂಬುದಾಗಿದೆ ಎಲ್ಲವೂ ಸಹಜ ಸ್ಥಿತಿಯಲ್ಲರುವಾಗ, ದೇವರನ್ನು ನಂಬುವುದು ಮತ್ತು ಆತನ ವಾಗ್ದಾನಗಳಲ್ಲಿ ವಿಶ್ವಾಸ ಇಡುವುದು ಬಹಳ ಸುಭವಾಗಿರುತ್ತದೆ. ಆದರೆ ನೀನು ನಿನ್ನ ಕೆಲಸವನ್ನು ಕಳೆದು ಕೊಳ್ಳುವಾಗ ಎನಾಗುತ್ತದೆ, ನೀನು ಗಳಿಸಿರುವುದು ಇಲ್ಲದೆ ಹೋದಾಗ, ಜೀವಿತಕ್ಕೆ ಅಪಾಯಕರವಾದ ರೋಗವಿದೆ ಎಂದು ಹೇಳಲ್ಪಟ್ಟಾಗ ನಿನ್ನ ಹೆಂಡತಿ ನಿನ್ನನ್ನು ಜಿಜ್ಞಾಸಿಸಿ ಹೋದಾಗ, ಅಥವಾ ನಿನ್ನ ಮಗು ಮಾದಕ ವಸ್ತುಗಳಿಗೆ ಬಲಿಯಾದಾಗ? ನೀನು ಏನು ಮಾಡುತ್ತಿ? ಜೀವಿತದ ಕಷ್ಟಗಳು ನಿನ್ನ ನಂಜಿಕೆಯನ್ನು ಬೆಂಕಿಯಲ್ಲಿ ಹಾಕಿರುತ್ತವೆ. ನಿರ್ಮಲವಾದ ನಂಜಿಕೆಯು ಬೆಂಕಿಯ ಜ್ವಾಲೆಯಿಂದ, ಋನಗುತ್ತಲೂ ಮತ್ತು ಬಲವುಳ್ಳದ್ದಾಗಿಯೂ ಹೊರಟು ಬರುತ್ತದೆ.

ಪರಿಶೋಧನೆಗಳು ಧೃಢವಾಗಿ ಹಿಂಬಾಲಿಸುವ ಮನಸ್ಸನ್ನು ನೀಡುತ್ತದೆ

ನಮ್ಮ ನಂಜಿಕೆಯು “ಪರಿಶೋಧಿಸಲ್ಪಟ್ಟಾಗ” ಅದು “ಹಾಗೆಯೇ ಮುಂದುವರಿಯುತ್ತದೆಯೇ?” ಎಂದು ಪುಸ್ತಕವನ್ನು ಓದುವುದರಿಂದ ಸಹಿಷ್ಣುತೆಯು ಬರುವುದಿಲ್ಲ, ಅಥವಾ ಪ್ರಸಂಗವನ್ನು ಕೇಳುವುದರಿಂದಲೂ ಅಥವಾ ಒಂದು ಪ್ರಾರ್ಥನೆ ಮಾಡುವುದರಿಂದಲೂ ಬರುವುದಿಲ್ಲ. ಪರಿಶೋಧನೆಗಳು ಬರುವಾಗ, ನಾವು ಒಳ್ಳೆಯ ಕಾರ್ಯಮಾಡಲು ಹೆಚ್ಚಿನ ಅಂಶ ಉಳಿದಿರುವುದಿಲ್ಲವೆಂದು ತಿಳಿದವರಾಗಿ ನಾವು ಅದನ್ನು ಮಾಡುವುದರಿಂದ ಯಾವ ಬಹುಮಾನವು ದೊರೆಯುವುದಿಲ್ಲ ಎಂದು ತಿಳಿಯುತ್ತೇವೆ. ಪರಿಶೋಧನೆಯ ಮೂಲಕವಾಗಿ ಮಾತ್ರ ತಾಳ್ಮೆ ಮತ್ತು ಸದ್ಗುಣಗಳು ಅಭಿವೃದ್ಧಿಯಾಗುವವು ಎಂದು ಯಾಕೋಬನು ತಿಳಿಸುತ್ತಾನೆ. ನಾವು ದೇವರಲ್ಲಿ ನಂಜಿಕೆ ಇಟ್ಟು, ವಿಧೇಯತೆಯಿಂದ ಪರಿಶೋಧನೆಗಳನ್ನು ಹಾದು ಹೋಗಬೇಕು!

ನಮ್ಮ ಪರಿಶೋಧನೆಗಳಿಗೆ ಪ್ರಯತ್ನ

ಅನೇಕ ವರ್ಷಗಳಿಂದಲೂ, ಕ್ರೈಸ್ತರು ಯಾಕೋಬ 1:2ರ ಕುರಿತು ತೊಂದರೆಯನ್ನು ಹೊಂದಿದ್ದಾರೆ. ನಮ್ಮ ಜೀವಿತದ ಕಷ್ಟಗಳಲ್ಲಿ ಹಾದು ಹೋಗುವಾಗ ನಾವು “ಆನಂದ”ವಾಗಿರಬೇಕು ಎಂಬ ಅಂಶವಾಗಿರುತ್ತದೆ. ಆ ಯೋಚನೆಯು ಸತ್ಯವಾಗಿದ್ದರೆ, ಹೊರ ಹೋಗಿ ನಮಗೆ ಬೇಕಾದಷ್ಟು ಕೆಟ್ಟ ಸಂಗತಿಗಳನ್ನು ಸೃಷ್ಟಿಮಾಡಿಕೊಳ್ಳಬಹುದೇ? ಅದು ದೇವರ ಯೋಚನೆಗೆ ಸಮಾನವಾಗಿರುವುದಿಲ್ಲ.

ಇಲ್ಲ ಎರಡು ಅಂಶಗಳನ್ನು ಗ್ರಹಿಸಬೇಕು. ಮೊದಲನೆಯದಾಗಿ ಕಷ್ಟದ ಪರಿಶೋಧನೆಗಳು ಆನಂದ ಎಂಬುದಾಗಿ ಯಾಕೋಬನು ತಿಳಿಸುತ್ತಿಲ್ಲ. ನಮ್ಮ ಕುಟುಂಬದೊಂದಿಗೆ ಇರುವುದು, ಇತರ ದೇವ ಜನರೊಂದಿಗೆ ಸಂತೋಷದಿಂದ ಇರುವುದು, ಒಬ್ಬ ವ್ಯಕ್ತಿ ದೇವರ ಮಗನಾಗುವುದನ್ನು ನೋಡುವುದು, “ನಿರ್ಮಲವಾದ ಆನಂದ”ವಾಗಿರುತ್ತದೆ. ಕಷ್ಟದ ಪರಿಶೋಧನೆಯು ಆನಂದಕರವಲ್ಲದಿದ್ದರೆ, ನಾವು ಅದರ ಕುರಿತಾಗಿ “ಆಲೋಚಿಸು” (“ಎಣಿಸು,” KJV) ಎರಡನೆಯದಾಗಿ, ಅದನ್ನು “ತಿಳಿಯುವ” ಬಗ್ಗೆ ಪಂಡಿತರು ಅದನ್ನು ಭೂತಕಾಲದ ಪದವನ್ನಾಗಿ ಉಪಯೋಗಿಸಿ, ಕಷ್ಟದ ಪರಿಶೋಧನೆಯ ನಂತರ ಆನಂದವು ಉಂಟಾಗುತ್ತದೆ ಎಂದು ತಿಳಿಸಿದ್ದಾರೆ. ಒಂದು ವೇಳೆ ಈ ಹಳೇ ಹೇಳಿಕೆಯನ್ನು ನೀವು ಕೇಳಿರಬಹುದು. “ಯಾವಾಗಲಾದರೋ ಜೀವಿತವು ನಿಮ್ಮ ಕೈಗೆ ನಿಂಬೆ ಹಣ್ಣನ್ನು ನೀಡಿದರೆ ಅದರಿಂದ ನಿಂಬೆರಸವನ್ನು ಮಾಡಿ.” ಆ ಹೇಳಿಕೆ ಆಹ್ಲಾದಕರವಾಗಿದ್ದರೆ ಅದನ್ನು ಪ್ರಾಯೋಜಿಸುವುದು ಕಷ್ಟಕರವೇ. ಯಾಕೋಬನ ವಿವರಣೆಯು ಸಹ, ಅಭ್ಯಾಸ ಮಾಡುವುದಕ್ಕೆ ಕಷ್ಟಕರವಾಗುತ್ತದೆ. ಸೋಲನ್ನು ಜಯವನ್ನಾಗಿಯೂ, ಮತ್ತು ಪರಿಶೋಧನೆಯನ್ನು ವಿಜಯೋತ್ಸವವನ್ನಾಗಿಯೂ ಪರಿವರ್ತಿಸಲ್ಪಟ್ಟ ಅನೇಕ ಉದಾಹರಣೆಗಳನ್ನು ಬೈಬಲಿನಲ್ಲಿ ನೋಡುತ್ತೇವೆ.

ಕಷ್ಟದ ಪರಿಶೋಧನೆಗಳನ್ನು ಮೂರು ಕಾರಣಗಳ ಮುಖಾಂತರ “ಆಲೋಚಿಸಬಹುದು”

ಅವುಗಳನ್ನು ಎಚ್ಚರದಿಂದ ಅಭ್ಯಾಸಿಸೋಣ:

ನಾವುಗಳು ಒಬ್ಬಂಟಿಗರಾಗಿ ಇರುವುದಿಲ್ಲ *ಎಂಬ ನಂಬಿಕೆಯಿಂದ ನಾವು ಆನಂದವನ್ನು ಹೊಂದಬಹುದು*. ಪ್ರೀತಿಯುಳ್ಳ ಹಾಗೂ ಬಲವುಳ್ಳ ಕರ್ತನು ನಮ್ಮ ಜೊತೆಯಲ್ಲಿ ಯಾವಾಗಲೂ ಇರುವನು ಶೀರ್ತನೆಗಾರನು ಇದನ್ನು ಸೊಗಸಾಗಿ ಹೇಳಿದ್ದಾನೆ: “ನಾನು ಕಾರ್ಗತ್ತಲನ ಕಣಿವೆಯಲ್ಲಿ ನಡೆಯುವಾಗಲೂ ನೀನು ಹತ್ತಿರವಿರುವುದರಿಂದ ಕೇಡಿಗೆ ಹೆದರನು; ...” (ಶೀರ್ತನೆ 23:4). ಆತನು ಕೇವಲ ಕರ್ತನಾಗಿ ಇರದೆ, ಆತ್ಮಿಕ ಕುಟುಂಬವಾಗಿದ್ದು ನಮ್ಮ ಕಷ್ಟಗಳಲ್ಲಿ ಸಹಾಯಿಸುತ್ತಾನೆ. ನಾನು ನನ್ನ ಸಭೆಯ ಹಿರಿಯರ ಜೊತೆಯಲ್ಲಿ ಅವರ ಮನೆಯಲ್ಲಿ ಕೂತುಕೊಂಡು, ಅವರು ತಮ್ಮ ಹೆಂಡತಿಯನ್ನು ಕಳೆದುಕೊಂಡಿದ್ದರಿಂದ ಅವರನ್ನು ಸಂತೈಸುತ್ತಿದೆ. ಆಗ ಅವರು ಹೇಳಿದ್ದೇನೆಂದರೆ, “ಕ್ರೈಸ್ತರಲ್ಲದವರು ಈ ಪರಿಸ್ಥಿತಿಯನ್ನು ಯಾವ ಲೀತಿಯಲ್ಲಿ ಎದುರಿಸುವರು ಎಂದು ನನಗೆ ತಿಳಿದಿರುವುದಿಲ್ಲ.” ನಾನು ಪ್ರೀತಿಸಿದವರ ಶವಸಂಸ್ಕಾರವನ್ನು ಮಾಡುವಾಗ, ಇತರ ಫ್ರೆಸಂಗಿಗಳು ನನಗೆ ಕರೆಮಾಡಿ ನನಗಾಗಿ ಅವರು ಪ್ರಾರ್ಥಿಸುತ್ತಿರುವರು ಎಂದು ತಿಳಿಸಿದರು.

ಕಷ್ಟದ ಪರಿಶೋಧನೆಯು, ಅಭಿವೃದ್ಧಿಯ ಸಮಯವಾಗಿರಬೇಕು. ರಾಬರ್ಟ್ ಬ್ರೌನಿಂಗ್ ಹಾಮಿಲ್ಟನ್ ಈ ಲೀತಿ ಬರೆದು:

ಸುಖದೊಂದಿಗೆ ನಾನು ಒಂದು ಮೈಲಿ ನಡೆದೆ.

ಮಾರ್ಗದಲ್ಲಿ ಆಕೆ ನನ್ನೊಂದಿಗೆ ಮಾತನಾಡಿದಳು;

ಆದರೆ ಯಾವ ವಿವೇಕವನ್ನು ಉಳಿಸಲಿಲ್ಲ

ಅದನ್ನೆ ಆಕೆ ಹೇಳಿದಳು.

ದುಃಖದೊಂದಿಗೆ ನಾನು ಒಂದು ಮೈಲಿನಡೆದೆ,

ಆಕೆ ಯಾವ ಮಾತನ್ನೂ ಆಡಲಿಲ್ಲ;

ಓ ಆಕೆಯಿಂದ ನಾನು ಕಳಿತ ಹಾರಗಳು

ದುಃಖ ನನ್ನೊಂದಿಗೆ ನಡೆದಾಗ.

ಈ ಪದ್ಯದ ಸತ್ಯವನ್ನು ಪುನಃ ಪುನಃ ಅನುಭವಿಸಲಾಗಿದೆ. ಒಬ್ಬನು ಹಳೇ ಒಡಂಬಡಿಕೆಯನ್ನು ಅಭ್ಯಾಸಿಸುವಾಗ, ದಾಖಲೆದನ್ನ ಜಲಿತ್ರೆಯಲ್ಲಿ, ಅವನು ದೇವರೊಂದಿಗೆ ನಡೆಯುವಾಗ ಉಂಟಾದ ಪರಿಶೋಧನೆಗಳ ಕುರಿತ ಸಾಕ್ಷಿಯನ್ನು ಅವನ ಶೀರ್ತನೆಗಳಲ್ಲಿ ನೋಡುತ್ತೇವೆ.

ನಮ್ಮ ಹೃದಯದ ಕೂಗು ನಂಬಿಕೆಗೆ ಒಳಪಟ್ಟು ಯಥಾರ್ಥತೆಗೆ ಸಂಕುಚಿತವಾದ ಅವುಗಳನ್ನು ಜೀವಿತದಲ್ಲಿ ಸಂಧಿಸುವ ಮೂಲಕ ನಮ್ಮ ನಂಬಿಕೆಯು ಬಲವಾಗಿ ಬೆಳೆದು, ಅಚರಣೆಯಲ್ಲಿ ಮುಂದುವರಿಯುತ್ತದೆ.

ಕಷ್ಟದ ಪರಿಶೋಧನೆಯು ಕ್ರಿಸ್ತನ ಹಾಗೆ ಆಗುವ ಅವಕಾಶವನ್ನು ನೀಡುತ್ತದೆ. ಇಜ್ರಿಯ ಬರಹಗಾರನು ತಿಳಿಸಿದ್ದು,

ನಂಬಿಕೆಯನ್ನು ಹುಟ್ಟಿಸುವವನೂ ಪೂರೈಸುವವನೂ ಆಗಿರುವ ಯೇಸುವಿನ ಮೇಲೆ ದೃಷ್ಟಿಯಿಟ್ಟು ನಮಗೆ ನೇಮಕವಾದ ಓಟವನ್ನು ಸ್ಥಿರ ಚಿತ್ರದಿಂದ ಓಡೋಣ. ಆತನು ತನ್ನ ಮುಂದೆ ಇಟ್ಟಿದ್ದ ಸಂತೋಷಕ್ಕೋಸ್ಕರ ಅವಮಾನವನ್ನು ಅಲಕ್ಷ್ಯ ಮಾಡಿ ಶಿಲುಬೆಯ ಮರಣವನ್ನು ಸಹಿಸಿಕೊಂಡು ದೇವರ ಸಿಂಹಾಸನದ ಬಲಗಡೆಯಲ್ಲಿ ಆಸನಾರೂಢನಾಗಿದ್ದಾನೆ (ಇಜ್ರಿಯ 12:2).

ಕಷ್ಟಗಳ ಪರಿಶೋಧನೆಗಳು ಉಂಟಾಗುವಾಗ, ದೇವರು ನಮ್ಮನ್ನು ಪ್ರೀತಿಸುವದಿಲ್ಲ ಎಂಬ ಸೂಚನೆಯಾಗಿರುವದಿಲ್ಲ. ನಾವು ಪಾಪದಿಂದ ಶಪಿಸಲ್ಪಟ್ಟಂತೆ ಲೋಕದಲ್ಲಿ ಇದ್ದೇವೆ ಎಂಬ ಅರ್ಥವಾಗಿದೆ. ನಾವು ಕ್ರಿಸ್ತನ ಹಾಗೆ ಆಗಲು ಪ್ರಯತ್ನಿಸಬೇಕು ಮತ್ತು ಪರಿಶೋಧನೆಯು ನಮ್ಮ ನಂಜಿಕೆಯ ಮುಖಾಂತರ ಬದಲಾವಣೆಗಳನ್ನು ತರಬೇಕು. ಯಾಕೋಬನು ತಿಳಿಸಿರುವುದು, “ಆ ತಾಳ್ಮೆಯು ಸಿದ್ಧಿಗೆ ಬರಲಿ; ಆಗ ನೀವು ಶಿಕ್ಷಿತರೂ ಸರ್ವಸುಗುಣವುಳ್ಳವರೂ ವಿನೂ ಕಡಿಮೆಯಿಲ್ಲದವರೂ ಆಗಿರುವಿರಿ” (1:4).

ಮುಕ್ತಾಯ

ಪರಿಶೋಧನೆಯ ಅನುಭವದ ಮೂಲಕ ನಂಜಿಕೆಯನ್ನು ಕಂಡು ಹಿಡಿಯಬಾರದು. ಕಷ್ಟದ ಜೀವಿತದ ಮೂಲಕ ಕ್ರೈಸ್ತನು ಬೆಳೆಯುತ್ತಾನೆ. ಪರಿಶೋಧನೆಯು ಬದಲಾವಣೆ ಮಾಡಬಹುದಾದ ನಂಜಿಕೆಗೆ ಅವಕಾಶವನ್ನು ನೀಡುತ್ತದೆ. ನಂಜಿಕೆ ಹೆಚ್ಚು ಕೆಲಸ ಮಾಡುವಾಗ, ಕ್ರೈಸ್ತನು ಉನ್ನತವಾದ ಪರಿಪಕ್ವತೆಗೆ ಮುಂದುವರಿಯುತ್ತಾನೆ.

ಗೆನ್ ಗೆಟ್ಸ್, ಅವರ *ಸಂದೇಹಕ್ಕೆ ಶೋಧಿಸಲ್ಪಡುವಾಗ ದೇವರನ್ನು ನಂಬ* ಎಂಬ ಪುಸ್ತಕದಲ್ಲಿ ಯಾಕೋಬ 1:2-4ರ ವೈಯಕ್ತಿಕವಾದ ವ್ಯಾಖ್ಯಾನವನ್ನು ನೀಡಿದ್ದಾರೆ:

ಈ ಸಮಸ್ಯೆಯ ಮುಖಾಂತರ ಪರಿಪಕ್ವತೆಗೆ ನಡೆದು ಕ್ರಿಸ್ತನಲ್ಲಿ ಪೂರ್ಣನಾಗುತ್ತೇನೆ ಎಂಬ ಅವಕಾಶವಿದೆ ಎಂದು ನಾನು ನೋಡುತ್ತೇನೆ, ನಾನು ವಿನು ಮಾಡುತ್ತೇನೆ ಎಂದು ಹೇಳಿದೆ ದೇವರು ಹೇಳುವಂಥ ವಿಷಯಗಳನ್ನು ಮಾಡುವುದರಲ್ಲಿ ಮುಂದಾಗಲು ಇದು ಒಂದು ಅವಕಾಶವಾಗಿದೆ. ಈ ಶಕ್ತಿಯು ನನ್ನ ಮೇಲೆ ದೊರೆತನ ಮಾಡಬಾರದು ಅಥವಾ ನನ್ನ ಕ್ರೈಸ್ತ ಜೀವಿತವನ್ನು ಸೋಲಿಸಿ, ನನ್ನ ಕ್ರೈಸ್ತ ಬೆಳವಣಿಗೆಯನ್ನು ಕುಂಠಿತಗೊಳಿಸಬಾರದು. ಇತರರಿಗೂ ಮತ್ತು ನನಗೂ ಸಿದ್ಧಾಂತ ಪಡಿಸಿಕೊಳ್ಳಲು, ಈ ಅವಕಾಶವನ್ನು ಉಪಯೋಗಿಸಿ ಕೊಳ್ಳುತ್ತೇನೆ, ನಾನು ಯೇಸುವಿನ ಶಿಷ್ಯನೆಂದು ತಿಳಿಯುವಂತೆ ಮಾಡುತ್ತೇನೆ. ನಾನು ಆತನಿಗಾಗಿ ಜೀವಿಸಿದ್ದರಿಂದ ಆತನ ಬರೋಣವನ್ನು ಹಾರೈಸಿ, ಆತನ ಆನಂದದ ಅನುಭವಕ್ಕೆ ಸೇರುತ್ತೇನೆ. ಎಲ್ಲಕ್ಕಿಂತಲೂ ಮಿಗಿಲಾಗಿ, ನಾನು ನನ್ನನ್ನು ಪ್ರೀತಿಸುವದಕ್ಕಿಂತಲೂ, ಆತನನ್ನು ಪ್ರೀತಿಸಿ ವಿಧೇಯನಾಗುತ್ತೇನೆ.¹

ಟಿಪ್ಪಣಿ

¹Gene Getz, *Believing God When You Are Tempted to Doubt* (N.p.: Regal Books, 1983), 27-28.